

“ನಿನದೆ ಸ್ವಾಧೀನಾರಾಧಕ್ಕೆ ಮನಸ್ಸುಂಟೋ?”

(5:1-18)

ಒಬ್ಬ ಅಮೇರಿಕನ್ನುಸಿಗೆ “ಬೀಎಸ್‌ಫಾ” ಎಂಬ ಹೆಸರನ್ನು ಹೇಳಲಿ. ಅವನು ಬೀಎಸ್‌ಫಾ ನಾವಲ್ ಹಾಸ್ಟೀಪಲ್ ಮತ್ತು ನಾಯಿಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ಟ್ ಬಗ್ಗೆ ಬಹುಶಃ ಯೋಜಿ ನುವನು. ಒಮ್ಮೆ ಜಿಕ್ಕು ಮೇಲಿಲ್ಯಾರ್ಡ್ ಹಟ್ಟಣಾವು ಆ ಹೆಸರಲಿನಿಂದ ತನ್ನ ಹೆಸರಿನ ಸಿಬಿತ್ ವಾಗಿ ಜಗತ್ ಪ್ರಸಿದ್ಧ ಮೆಡಿಕಲ್ ನೆಂಟರ್ ಆಯಾತು. ಒಂದು ದಿನ ದಿವಂಗತ ಯು.ಎನ್. ಪ್ರಸಿದ್ದೆಂಟ್ ಷ್ಲಾಂಕ್ಲೀನ್ ಡಿ. ರೂಜ್‌ಚೆಲ್ಸಿನು ತನ್ನ ನಂಜಗನ್ತು ಅಲೋಚನೆ ಹೇಳುವನಾದ ಹ್ಯಾಲಿ ಹೊರ್ಚೆಕಿನ್ಸ್ ಎಂಬವನೆಂದಿಗೆ ಹಟ್ಟಣಾದ ಮುಖಾಂತರ ಹೊರೆನ್‌ತ್ರಿದ್ವಾರ ಹೊರ್ಚೆಕಿನ್ಸ್ ಹಟ್ಟಣಾದ ಕುತೂಹಲ ಭಲತ ಹೆಸರನ್ನು ಹೇಳಿದನು ಮತ್ತು ಆ ಹಟ್ಟಣಾಕ್ವಾರಿ ಹಿನ್ನೆಲೆಯನ್ನು ತಿಳಿಸಿದನು. ಅದನ್ನು ಕೇಳಿದ ನಂತರ, ಪ್ರಸಿದ್ದೆಂಟ್ ರೂಜ್‌ಚೆಲ್ಸಿನು ಅದು ಹೊನ ನಾಯಿಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ಟ್‌ರೆಗೆ ತಕ್ಕ ಸ್ಥಳವೆಂದು ತೀವ್ರಾನಿಸಿದನು.¹ ಬೀಎಸ್‌ಫಾವು ಗುಣಹಡಿಸುವಿಕೆಯ ಸ್ಥಳಕ್ಕಾಗಿ ಹಲಿತ್ರಂಜಾ ಹೆಸರಿಂದು ಹೊಳೆತ್ತದೆ.

ನಿಷಿಡಿಸುವಿಕೆ (5:1-8)

ಯೆರಾನಲೀಂಬಿನಲ್ಲ ಕುಲೀ ಅಗನೆಂಬಾಗಾನನ ಹಕ್ಕೆದಲ್ಲ “ಬೀಎಸ್‌ಫಾ”² ಎಂಬ ಹೆಸರಿನ ಒಂದು ಕೊಳಿತಿತ್ತು. ಅದರ ಅರ್ಥ “ದಯಿಯ ಮನೆ” ಎಂದು. ಅದು ಗುಣಹಡಿಸುವಿಕೆಯ ಸ್ಥಳವೆಂದು ತಿಳಿಲ್ಲಿಟ್ತು, ಅದುದಲಿಂದ “ಅಸ್ತಿತ್ವಾರಾದವರು, ತುರುಡರು, ಮೃಬುತ್ತಿ ಹೊಳೆದವರು” ಕೊಳಿದ ನುತ್ತಾನ ಬದು ಮಂಟಪಗಳಲ್ಲ ತಮ್ಮ ಮನಿಗಳನ್ನು ಮಾಡಿಕೊಂಡಿದ್ದರು. ಈ ಸ್ಥಳದಲ್ಲ ಯೆರಾನಲೀಂಬಿನ ಬಹಳಕ್ಕು ನೋಷು ಮತ್ತು ಶ್ರಮೆಯು ಕೂಡಿದ್ದಲಿಂದ ಅದು ಸಿಳಿಯಾಗಿಯೂ ಕರ್ತಣಾಜಿನಕವಾದ ಸ್ಥಳಾಗಿತ್ತು, ಅನೇಕರು ತಮ್ಮ ತುಮುಂಬಗಳಿಂದ ಹೊರಗೆ ಹಾಕಲ್ಪಿಟ್ಟಲಿಂದ ಅಲ್ಲಗೆ ಬಂದಿದ್ದರು. ಇಂದೂ ಸಹ, ಜಗತ್ತಿನ ಕೆಲವು ಭಾಗಗಳಲ್ಲ, ಒಂದು ಕುಮುಂಬದ ಸದಸ್ಯನು ತನ್ನ ಆರೋಗ್ಯವನ್ನು ಕಳೆದು ತೊಳ್ಳುವಾಗ, ಮತ್ತು “ತನ್ನ ಭಾರವನ್ನು ಎಳೆಯಲು” ಅಶ್ಕ್ತಾನಾದಾಗ, ಅವನು ನಬ್ಬಿಂಬದ ಹಟ್ಟಣಕ್ಕೆ ಒಯ್ಲುಡುವನು ಹಾಗೂ ಇಂತಹನಂತೆ ತನ್ನ ಜಿವನ ನಡಿನಲು ಜಡಲ್ಪುಡುವನು. ಅಂಥ ರೂಪಿಯು ಚೋದಲನೆಯ ಶರ್ತಮಾನದ ಯೆರಾನಲೀಂಬಿನಲ್ಲ ಇತ್ತು.

ಕುಗ್ಗಿಸಲ್ಪಿಟ್ಟವರೂ ನಹ ಬೀಎಸ್‌ಫಾ ಕೊಳಿದ ಬಳಯಲ್ಲ ಕೂಡಿಬಂದಿದ್ದರು ಯಾಕಂದರೆ ಅವರು ಅಲ್ಲ ತೊನೆಯ ಹಡ್ಡ ನಿರ್ಲಕ್ಷೀಯ ಬಿಂಬಿಕೆಯನ್ನು ನೋಡಿದರು. ಗುಣಹಡಿಸುವಿಕೆಯ ಇತರ ವಿಧಾನಗಳನ್ನು ಅವರು ತ್ರಯಿತ್ತಿಸಿದರು, ಪ್ರತಿಯೊಂದು ಹಲಣಾಮ ಮಾಡಿರಲ್ಲ. ಹಿಂದಿದ್ದರೂ, ಈ ಕೊಳಿದಲ್ಲ ರೊಳೆವಾಸಿಯಾಗುವಿಕೆಯ ಬಗ್ಗೆ ಕೇಳಿದ್ದರು ಅದುದಲಿಂದ ಅವರು ಅದರ ಅಧ್ಯಾತ್ಮರವಾದ ಶಕ್ತಿಗಳನ್ನು ತ್ರಯಿಸಿನಲು ಬಯಸಿದರು. ಇಂದು ಅಮೇರಿಕನ್ ವೈದ್ಯಕೀಯ ಚೃತ್ಯಗಳಲ್ಲ ಈ ನಂಬಿಯದಲ್ಲ ವೈದ್ಯಕೀಯವಾಗಿ ಗುಣಹಡಿಸಲಾಗದ ರೋಗಿಗಳಾಗಿ ನಾಂತರದಾಯಕವಳ್ಳದ ಜಿಕ್ಕೆಗಳನ್ನು ಕುಲಿತ ದೊಡ್ಡ ಜಂಕ್ ನಡೆದಿರುತ್ತದೆ. ನಮ್ಮುಲ್ಲ ಹೆಚ್ಚಾಗದವರು - ಅಂಥ ಜಿಕ್ಕೆಗಳಿಗೆ ನಮ್ಮು ಇಂದಿನ ಅಜಹಾಯ ಏನೇ ಇರಿ - ನಾವು ನಾಯುವ ಸ್ಥಿತಿಯಲ್ಲದರೆ, ನಮ್ಮುನ್ನು ಗುಣಹಡಿಸಲು ಅಲ್ಪವಾದ ನಾಘ್ಯತೆಯಿರುವ

ಯಾವುದನ್ನುದರೂ ಕೊಟ್ಟರೂ ಅದನ್ನು ನಾವು ಪ್ರಯೋಗಿಸುವೆವು ಎಂದು ತಿಳಿದಿರುವೆವು. ಅಂಥ ಹೋರಾಟಗಳ ಬೇಕ್ಕಾಫಾದ ಬಳಿಯಲ್ಲ ತತ್ವಾಭಿಪ್ರಾಯ ಶಾಂತಿಗಳ ಹೃದಯಗಳಡಿ.

ಯಿಹಾದ್ಯರ ಹಜ್ಬದ ಸಮಯದಲ್ಲಿ, ಯೀರೂನಲೇಮು ಹಣ್ಣಣವು ನಂದರ್ಶಕಲಿಂದ ತುಂಜಿಕೊಂಡಿದ್ದಾಗ್ ಹಾಗೂ ಕುತ್ತಳಕಲದಿಂದ ಉಬ್ಬಿತ್ತಿರುವಾಗೆ, ಯೀನುವು ಬೇಕ್ಕಾಫಾ ಕೊಳ್ಳದ ಬಳಿಯಲ್ಲ ಬಂದನು ಮತ್ತು ಮಾವತ್ತೆಂಬು ವರ್ಷದಿಂದ ರೋಗಿಯಾಗಿ ಜಿಂದ್ದು ಕೊಂಡಿದ್ದ ಒಬ್ಬ ಮನುಷ್ಯನ್ನು ನೋಡಿದನು (೫:೫). ಈ ಹರ್ವಪನ್ನು ನಾನು ಹಿಂದಿನ ವರ್ಷ ಓದಿದಾಗೆ, ಈ ಮನುಷ್ಯನ ಯೋಗ್ಯ ಅವಧಿಯ ಬಗೆಗಿನ ಜಕ್ಷುವರಣೆಯು ಮೊದಲಿಗಿಂತಲೂ ಹೆಚ್ಚಾಗಿ ನಷ್ಟನ್ನು ತಣ್ಣಿತು. ಮೇರೆ ತಿಂಗಳನ್ನಲ್ಲ ನಾನು ಮಾವತ್ತೆಂಬು ವರ್ಷ ಚರ್ಯಾಸ್ವಾದನೆನು. ನಾವು ಜಿಳಿಸಿರುವ ಅವಧಿಯಷ್ಟೆ ದಿಳಂಗಕಾಲ ಈ ಮನುಷ್ಯನು ರೋಗಿಯಾಗಿದ್ದನು! ಆ ಮಾವತ್ತೆಂಬು ವರ್ಷಗಳ ಅವಧಿಗೆ ಹೆಗೆಡ್ಡಿಂಬುದನ್ನು ಅಧರ ಮಾಡಿಕೊಳ್ಳುವನಾಗಿದ್ದನು.

ಕೊಳ್ಳದ ಬಳಿಯಲ್ಲಿದ್ದ ಮನುಷ್ಯನ್ನು ನೋಡಿ ಮತ್ತು ಅವನ ಕಢೆಯನ್ನು ತಿಳಿದು ಕೊಂಡು, ಯೀನು ಅವಧಿಗೆ ಬಿಜಿತ್ತಾದ ಪ್ರಶ್ನೆಯನ್ನು ಕೇಳಿದನು: “ನಿನಗೆ ಸ್ವಾಸ್ಥವಾಗಿಉಕ್ಕೆ ಮನಸ್ಸುಂಟೋ?” (೫:೬). ಅದನ್ನು ತನ್ನ ಯಾಕೆ ಹೇಳಿದನು? ಪ್ರತಿಯೊಬ್ಬ ರೋಗಿಯಾ ಸ್ವಾಸ್ಥ ಹೊಂದಲು ಬಯಸುವಂಥದ್ದು ದಾಟಹೊಂದ ತಿಂಮಾನವಾಗಿತ್ತಲ್ಲವೇ? ತುಂಗಿನ ನಡೆದಾಡಲು ಮನಸ್ಸಿದೆಯೇ ಎಂದು ಕೇಳಿಪ್ರಾಯ ಭಾವನೆಯಲ್ಲಿದ್ದ ಮತ್ತು ಅವಮಾನ ಹಡಿಸುವ ಸಂಗತಿಯಾಗಿತ್ತದಲ್ಲವೇ?

ಇನ್ನು ಹೇಳಿನ ಪ್ರತಿಳ್ಳೆಯಿಂದ, ಅದು ನಿಜವಾಗಿಯೂ ಒಂದು ಒಕ್ಕೆಯ ಪ್ರಶ್ನೆಯಾಗಿದೆ ಎಂದು ನಾವು ನೋಡಬಹುದು - ಬಹುತ್ವಾದ ಯೀನುವು ಕೇಳಬಹುದಾಗಿದ್ದ ಅತ್ಯ ಮಹತ್ವದ ಪ್ರಶ್ನೆಯಾಗಿದ್ದಿರ ಬಹುದು. ಅದು ಮಹತ್ವದಾಗಿತ್ತು ಯಾಕಂದರೆ ಪ್ರತಿಯೊಬ್ಬರೂ ಸ್ವಾಸ್ಥತೆ ಹೊಂದುವುದನ್ನು ಬಯಸುವುದಿಲ್ಲ. ಯಾವುದಾದರೂ ನಮ್ಮ ಜಿಳಿತಗಳಲ್ಲ ಬದಲಾಗುವಾಗ ಅದು ನಾಮಾನ್ಯವಾಗಿ ನಮ್ಮ ಜಗತ್ತಿನ ಮುಖಾಂತರ ಅಲ್ಲಯಾಗಿ ಬರುತ್ತೇವೆ ಹಾಗೂ ಪ್ರತಿಯೊಂದನ್ನು ಬದಲಾಯಿಸುತ್ತದೆ. ನಡೆದಾಡದ ಮನುಷ್ಯನು ಆ ಬದಲಾವಣೆಗಳನ್ನು ಮಾಡಬಹುದೋ? ತನ್ನಷ್ಟಕ್ಕೆ ತಾನೇ ಜವಾಖಿಲ್ಕೆ ತೆಗೆದು ಕೊಳ್ಳಲು ಅವನು ಸೀದ್ದನಾಗಿರುವನೋ? ಅವನು ಕ್ರಮ ಪ್ರಕಾರವಾದ ಕೆಲಸವನ್ನು ಹಡೆದುಹೊಂಡು ಪ್ರತಿ ದಿನವೂ ಕೆಲಸಕ್ಕೆ ಹೋಗಲು ಬಯಸುವನೋ? ಬಲಹಳ್ಳಿವಿನಂತೆ ತನ್ನ ಗುರುತನ್ನು ಕಳೆದು ಕೊಳ್ಳುವುದಲಿಂದ ಉಳಿದುಕೊಳ್ಳಬಹುದೋ? ನಾವು ಶ್ರಮ ಹಡ್ಡಿತ್ತಿರುವುದು ದೈಹಿಕ, ಮಾನಸಿಕ ಹಾಗೂ ಆತ್ಮಿಕ ಬಾಧೆಗಳಿಂದಾಗಿದ್ದರೂ, “ನಿನಗೆ ಸ್ವಾಸ್ಥನಾಗಿಉಕ್ಕೆ ಮನಸ್ಸುಂಟೋ?” ಎಂಬ ಯೀನುವಿನ ಪ್ರಶ್ನೆಯು, ನಿಜವಾಗಿಯೂ ಒಂದು ಬಹುತ್ವಾದ ಪ್ರಶ್ನೆಯಾಗಿರುತ್ತದೆ.

ತಾನು ಇನ್ನು ಬಾಧೆಹಡ್ಡಿತ್ತಿದ್ದನೆ ಯಾಕಂದರೆ ನಿಲ್ಲ ಉತ್ಪಾದಿಸಿಕೆಯು ನಾಧ್ಯವಾಗುತ್ತದೆ, ಅದರೆ ಇನ್ನೊಬ್ಬ ರೋಗಿಯು ನಿಲಿನೊಳಗೆ ಕಾಳಾಡುವ ದೊಡಲು ಕೊಳ್ಳಬಹುದು ತಲುಪಲು ನನಗೆ ನಾಧ್ಯವಾಗಿಲ್ಲ ಎಂಬುದು ಆ ಮನುಷ್ಯನು ಯೀನುವಿಗೆ ಕೊಟ್ಟ ಉತ್ತರವಾಗಿತ್ತು (೫:೭). ಆಗ ಯೀನು ಆ ಮನುಷ್ಯನಿಗೆ, “ಎಡ್ಡು ನಿನ್ನ ಹಾಸಿಗೆಯನ್ನು ಹೊತ್ತು ಕೊಂಡು ನಡೆ” (೫:೮) ಎಂದು ಹೇಳಿದನು. ಆ ಮನುಷ್ಯನು ತನಗೂ ತನ್ನನ್ನು ತಿಳಿದವರಿಗೂ ಆಳ್ಳಿಯಂತಹ ಗುವಂತೆ, ಯೀನುವು ಹೇಳಿದಂತೆಯೇ ಮಾಡಿದನು: ಅವನು ನಡೆಯಾಗಿ ಶ್ರಾರಂಭಿಸಿದನು! ಈ ನುವಾಕೆಯಲ್ಲ ನಂಜಕೆಗೆ ಯೋಕಾನನು ಶ್ರಾಧಾನ್ಯತೆ ಕೊಟ್ಟಿದ್ದಿಂದ, ಆ ಮನುಷ್ಯನ ನಂಜಕೆಯ ಬಗ್ಗೆ ಏನೂ ಹೇಳಿಲ್ಪಡಿದೇ ಇರುವಂಥದ್ದು ಗಮನಾರ್ಹವಾದದ್ವಾರಿದೆ. ಆ ಮನುಷ್ಯನು ತನಗೆ ಏನು ನಂಭಿಬಿಸುತ್ತಿದೆ ಎಂಬ ಎಲ್ಲಾದರ ಬಗ್ಗೆ ಗಣಿತಗೆಂಡಿದ್ದನು ಮತ್ತು ಅವನ ಅದ್ವಿತೀಕರವಾದ ಸ್ವಾಸ್ಥಪಡಿಸುವಿಕೆಯಿಂದ ವಾಗ್ನಾದಪ್ರಾ ಉಂಟು ಮಾಡಲಬ್ಬಿತು.

வாயு (5:9-15)

மூவத்தேர்ம் வணக்கவர்கள் நீண்டாடவனாரிட்டு, நீங்கு ஸ்தநாத் சிந்஦ங்கு விந்த காலிர்யான்து கோட்டுக்கொங்கு கோலாநுப்பிரபுவுக்காரி நின்றஷ்டு கீழைனுப்புவு விடெஷ்ட்வாரி அதே நங்஭விஸு. யீகூடும் நாயுக்கரு அதன்து மாடிஷ்டுக்காரி அவன்து நீங்களு கூரங்கிஸிதரு, யாக்கங்கரே அவர் மனஸ்வர்க்கல் அது நல்லத்துஷ்டு உல்லங்கிஸிதாரித்து (5:10). ஒங்கு நல நீண்டாடவது அர்கே ஜாதை முனுஷனிர் ஒங்கு மொட்டு துடுகியே இத்து; அவன்து ஸ்தநமாடிவனு அவனிர் அவன் காலிர்யான்து கோட்டுக்கொங்கு கோலாநு வங்கே கேள்கிழ்நு, முது கன்று செங்கே நூற்கடிஸித முனுஷன் அபேக்கீக்கன்து யாரு அல்லக்கீயுதாரே?

யீகூடும் நாயுக்கரு ஆக்கவாரி நீங்கங்கேங்காட்வாராரு, யாக்கங்கரே எர்கு லீக்குத்தல் நல்லத்து முலயல்லிட்டு எங்கு அவரு யோசீகிதரு, மோதலு முனுஷனு தன்று காலிர்யான்து கோட்டுக்கொங்கு கோலாநுவ யாத்துஞ்சீரைக் கீங்கர்க்கோங்கரு முத்து அ மீலை யீங்கு சீ முனுஷன்து நல்லதை கிந்தங்கு ஸ்தநமாடிஷ்டர் புந்து அத்தங்கநீங்காட்ரு. மூவத்தேர்ம் வணக் கஞ்சக்ஷப்பு நங்கர முனுஷனு ஜாக்கரே மாடல்லப்புநு எங்குஏத்து அவரு ஆஜ்யாஜகிதராக பகுதித்தெங்கு தோறுத்துதே! கீரி தீர்க, சீ முனுஷனாகலை ஜில்லை அவன்து நூற்கடிஸிதவனாகலை, நல்லத்துஷ்டு முலத்தார் நாந்துகேய புந்து மாத்து யோசீனுவத்து அவரு நாங்குத்தாயுதல் ஆக்கவாரி முக்கு கோலித்து.

ரஜீவர்க் நாங்குத்தாயுதன்து குலது நல்லத்து யீங்குவின் மீஜீக்கீய கூலீ கீய விண்யுவாரித்து, ஹக்கீ ஒங்கங்கிகீயுல்லய நல்லதை கியுமுபு நீலவா சுதாரித்து முத்து நர்க்கவார்த்தாரித்து; விக்கநீய கிந்தங்கு யாவ கீலந்வா மாதல்லுத்தார்த்து.³ யீங்குவின் கிந்த நமுயில்ல, ரஜீவர்க்கு நல்லதை கிந்தங்கு யாவுத்து மாதலு முத்து யாவுத்து மாத்திரலு அப்புக்கீயுந்து குலது ஜசீங்கலு ஒங்கு மொட்டு நுங்கீந்து ரஜிஸ்த்தரு. மிதூபு, மோதலனீய சுக்மாநத்தல் ராகியுல்ல அனீக் கீலந்வீக்கன்து காலப்பு மாதுத், ஒங்கு கூடீ ஭ார்வன்தீ நல்லதீகாரி மின்லாரி அஷீர். ஒப்பு கீலந்த மூவத்தீங்குத்து வர்க்காகு நல்லதை துடுப்பங்கின்லப்புத்து; ஜத்துவங்க, ஜீங்குவங்க, நீலங்குவங்க, ஜீய நுவங்க, நீய வங்க, ஜீவி மாதுவங்க, ஏர்கு குத்துக்கன்து பரீயுவங்க, ஜீங்கி உலுபுவங்க முத்து நுப்புக்கீயுலங்க கீலந்வீகு நின்கின்லப்புத்துத்.⁴

ஸ்தநவாரி, நல்லத்து குலத நியுமுக்கு நாங்கு நங்குத்தாலாவாரி கீஜ்பு கோலி தீர்க்கு முத்து எங்கு உல்லேகின்லப்புத்த லீதியல் புதலாயுலப்புத்துத். இந்துங்கு நங்கங்குத்த யீங்குவு தன்று விரோதிக்குக் ஜாபக்கத்து கெங்கு; “நல்லதை முனுஷுரிலோன்து உலங்காரல்ல; கீரிரலாரி முனுஷு குமாரனு நல்லதை கிந்கநு கெயினாரித்தான்” (மாக்க 2:27, 28). சீ வாக்குதார்வு அந்துயனுவங்க, நல்லதீன மீலன், யீங்குவின் முத்து யீகூடும் நாயுக்கர முத்துக்கல்லய விவாதாகு, அங்கு யீங்குவின நிஜவார கூலசுத்தியு புந்து நல்லத்து கிந்தங்கின்விக்கீமு துடுக்கல்கித்துமீங்கு நங்கங்கின்விக்கீமுக்கு கடிமீயாரி நல்லதை விலுப்புக்க மீலை நங்கங்கின்விக்கீது.

ಪರಿಣಾಮ (5:16-18)

ತನ್ನ ಗುಣಹಡಿಸುವಿಕೆಯ ಸಮಯದಲ್ಲ ಕೇಳಿದ ಬಜಿಯಲ್ಲಿದ್ದ ಮನುಷ್ಯನಿಗೆ “ನಿನ್ನ ಹಾಸಿಗೆಯನ್ನು ಹೊತ್ತು ತೆಗಂಡು ನಡೆ” ಎಂದು ಯಾರು ಹೇಳಿದರು ಎಂಬ ವಿಚಾರವು ಹೇಳಿದ್ದರಿಂದ; ಯೀಂನುವು ಕೂಡಲೇ ಹಾಗೂ ಚೌನವಾಗಿ ಅಲ್ಲಿಂದ ಜಾಲಿಕೊಂಡು, ಹಜ್ಬಿದ ಜಿನರ ಗುಂಪಿನೊಳಗೆ ಹೋಗಿ ಕಾಣಿಯಾಗಿದ್ದನು. ಹೀಗಿದ್ದರೂ, ವಾಗ್ವಾದದ ನಂತರ ಯೀಂನುವು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ತೆಗಂಡನು ಹಾಗೂ ಅವನು ಇನ್ನು ಮುಂದೆ ಹಾಡ ಮಾಡಬಾರದೆಂದು ಒತ್ತಾಯಿಸಿದನು. ಇಲ್ಲಿದ್ದರೆ, ಹಾಗ್ರ್ವಾಯಿ ರೋಗಿಕ್ಕಿಂತ ಹೆಣ್ಣು ಕೆಟ್ಟಿದ್ದಾದ್ದು ಅವನಿಗೆ ನಂಭಬಿನುವುದು ಎಂದು ಹೇಳಿದನು (5:14). ಯೀಂನಿಂದಿಗೆ ಈ ಎರಡನೆಯ ಸಂದರ್ಭನದ ನಂತರ, ಆ ಮನುಷ್ಯನು ಯೆಹೋದಿ ನಾಯಕರ ಬಜಿಗೆ ಹೋಗಿ, ತನ್ನನ್ನು ಗುಣಹಡಿಸಿದರೂ ಯೀಂನುವು ಎಂದು ಹೇಳಿದನು.

ಯೆಹೋದಿ ನಾಯಕರ ಶ್ರುತಿಕ್ಕಿಯಿಲ್ಲ ಶಾಂತವಾದದಲ್ಲಿ, ವಿವೇಚನೆಯಿಂದಿಲ್ಲ ಆಗಿರಿಲ್ಲ; ಅವರು ಹೋನ ಮಾಹಿತಿಯನ್ನು ವಿಚಾರಕ್ಕೆ ತೆಗೆದುಕೊಂಡು, ಇನ್ನೂ ಹೆಚ್ಚಿನ ಅಧ್ಯಯನ ಮಾಡಲು ತಮ್ಮ ತೀವ್ರಾನವನ್ನು ಮುಂದಕ್ಕೆ ಹಾಕಿಲ್ಲ. ಅದರ ಬದಲು, “ಯೀಂನು ನಬ್ಬತ್ತು ದಿನದಲ್ಲಿ ಇಂಥ ಕೆಲನಗರಿಕ್ಕನ್ನು ಮಾಡುತ್ತಾನೆಲ್ಲಾ ಎಂದು ಆತನನ್ನು ಹಿಂಸಿನುವರ್ವಾದರು” (5:16). ಆಗ ಯೀಂನು ತನ್ನ ವಿರೋಧಿಗಳು ರಹಸ್ಯವಾಗಿ ಯೋಜಿಸುತ್ತಿರುವದನ್ನು ಧೈಯರಿಂದ ಬಹಿರಂಗ ಪಡಿಸಿದನು. “ನನ್ನ ತಂದೆಯು ಇಂದಿನವರೆಗೂ ಕೆಲನ ಮಾಡುತ್ತಾನೆ, ನಾನು ಕೆಲನ ಮಾಡುತ್ತೇನೆ” (5:17) ಎಂದು ಆತನು ಹೇಳಿದನು. ಇದು ಅವರ ಅತ್ಯೇ ಕೆಟ್ಟಿದ್ದಾದ ಸಂಶಯಗಳನ್ನು ಧೈರ್ಯಹಡಿಸಿತು. ನಿಜವಾದ ವಿಷಯವು ನಬ್ಬತ್ತು ದಿನದಲ್ಲಿ ಕೆಲನ ಮಾಡುವ ಹಾಗಿರಿಲ್ಲ; ಅದು ಯೀಂನುವು ಯಾರಾಗಿದ್ದಾನೆ ಮತ್ತು ಆತನು ಎಣಿಂದ ತನ್ನ ಅಧಿಕಾರವನ್ನು ಹಡೆದುಕೊಂಡನು ಎಂಬುದಾಗಿತ್ತು, ನಬ್ಬತ್ತು ದಿನದಂದು ಸ್ಥಳ್ಯಮಾಡುವಂಫಿಲ್ಲ, ಯೀಂನುವು ನಬ್ಬತ್ತೀರಿಂತಲೂ ಹೆಚ್ಚು ದೊಡ್ಡವನಾಗಿದ್ದಾನೆ ಎಂಬುದನ್ನು ತೋಲಿಸಿತು. ಆ ನಾಧ್ಯತೆಯನ್ನು ಯೋಜಿಸುವುದರ ಬದಲು, ಯೆಹೋದಿ ನಾಯಕರು ಕುರಿಡರಂತೆ ಯೀಂನುವನ್ನು ತೋಲ್ಲುವರದನ್ನು ವಿಚಾರಿಸಿಕೊಂಡರು (5:18). ದೇವರನ್ನು ತನ್ನ ತಂದೆ ಎಂದು ಕರೆಯುವದಲಿಂದ, “ಯೀಂನುವು ತನ್ನನ್ನು ದೇವರಿಗೆ ಸಲಗಟ್ಟಿಕೊಂಡನೆಂದು” ಅವರು ಗುರುತಿಸಿಕೊಂಡರು (5:18). ಶೈಗ್ರಹಿಸಿನು ಗಮನಿಸಿದರೆ, “ಅವರು ಅಧ್ಯತ್ತ ಕಾಯದ ಬೆಳಕಿಗಿಂತ ಹೆಚ್ಚಿ ನಬ್ಬತ್ತಿನಿಂದ ಕತ್ತಲೆಯನ್ನು ಅವರು ಹುಡುತ್ತಿದರು.”

“ನೂಜಕ ಕಾಯೆ” ಎಂಬ ಮಹತ್ವದ ಹಡವು ಈ ಇಡೀ ವಾಕ್ಯಭಾಗದಲ್ಲಿ ಕಂಡಬಲರುವದಿಲ್ಲ. ಈ ಸುವಾತೆಯಲ್ಲ “ನೂಜಕ ಕಾಯೆಗಳು” ಯೀಂನಿಂದ ಮಾಡಲ್ಪಟ್ಟ ಅಧ್ಯತ್ತ ಕಾಯೆಗಳಾಗಿದ್ದು, ಅವು ತಮ್ಮನ್ನು ದಾಟ ಆತನ ಅಧ್ಯತ್ತ ಕಾಯೆ ಮಾಡುವ ಬಲದ ಮೂಲಕ್ಕೆ ತೋಲಿಸುತ್ತದೆ. ಈ ಕಥೆಯಲ್ಲ, ಒಂದು ಅಧ್ಯತ್ತ ಕಾಯೆವು ಮಾಡಲ್ಪಟ್ಟಿತು. ಹೀಗಿದ್ದರೂ, ಈ ಜಿನರು ಅಧ್ಯತ್ತಕಾಯೆವನ್ನು ದಾಟ, ಅಧ್ಯತ್ತ ಕಾಯೆದ ಮೂಲಕ್ಕೆ ನೋಡುವಷ್ಟು ತಮ್ಮ ಹೃದಯಗಳನ್ನು ಕಲಿಂಗಮಾಡಿಕೊಂಡಿದ್ದರು. ಹಲಿಣಾಮವಾಗಿ ಯೋಹಾನರು ಅದನ್ನು “ನೂಜಕ ಕಾಯೆ” ಎಂತೆ ಎಂದೂ ಉಲ್ಲೇಖಿಸಿಲಾಗಿಲ್ಲ.

ತೋಳದ ಬಜಿಯಲ್ಲಿಯ ಮನುಷ್ಯನನ್ನು ಗುಣಹಡಿಸಿದ್ದರ ಸುತ್ತಾನ ಘಟನೆಗಳು ಮಾಹಾನಾಗಿದೆ ವಿಷಯವೆಂದು ಹೇಳಿಬಹುದು, ಅಪ್ರೌಣ್ಯಲರ ಕೃತ್ಯೆಗಳಲ್ಲ ಮಾಹಾನಾಗಿ ಹೊಂದದ ಅನೇಕ ಲುಧಾಹರಣೆಗಳನ್ನು ನಾವು ಕಂಡು ತೋಳುತ್ತೇವೆ. ಹಾಗೆಯೇ ಈ ಜಿನರು ನರ್ತವನ್ನು ಎದುರುಗೊಂಡರು ಆದರೆ ಅದನ್ನು ಸ್ವೀಕರಿಸಿಲನಲು ಶತ್ಕರಾಗಿಲ್ಲ, ಅದು “ಬೆಳಕು ಕತ್ತಲಾಗುತ್ತಾನಿಸುತ್ತದೆ; ಕತ್ತಲು ಅದನ್ನು ಮುಸುಕಿಲ್ಲ” ಎಂಬಂಥ ನಂಗತಿಯಾಗಿತ್ತು (1:5). ಯೀಂನಿಂದ ನಂಜಕೆಯಾಡುವಷ್ಟು ಯೆಹೋದಿ ನಾಯಕರು ನಿರಾಕರಿಸಿದ್ದರ ಹಲಿಣಾಮವಾಗಿ ಯೀಂನಿಗೆ ಅದರ ತೀವ್ರವಾದ ವಿರೋಧವು ಯೋಹಾನನ ಸುವಾತೆಯಲ್ಲ ಈ ಹಂತದಲ್ಲ ಶ್ವರಂಭಿಸಾಯಿತು.

ಮುತ್ತಾಯ

4 ಮತ್ತು 5ನೇಯ ಅಥವಾಯಿಗಳಲ್ಲಿಯ ದುರ್ದೇಶವದ ಒಂದು ವಿಭಜನೆಯು, 4:46-54ರಲ್ಲಿಯ ರಾಜಕೀಯ ಅಧಿಕಾರಿಯ ಬಗೆಗಿನ ಕಥೆಯ ಮತ್ತು 5:1-18ರಲ್ಲಿ ಈಂಡು ಬರುವ ಯೇರೂನಲ್ಲಿಬೊನಳ್ಳಿಯ ಯೆಹೋದಿ ನಾಯಕರ ವೃತ್ತಾಂತದ ಹುದ್ದೆಳ್ಳ ನಂಬಂಧ ಮಾಡುವದಲಿಂದ ನಮ್ಮುನ್ನು ದೂರವಿಡುತ್ತದೆ. ಇವರಡೂ ಒಂದು ಅಧ್ಯಾತ್ಮ ಕಾರ್ಯದ ನಾಷ್ಟಿಕಾಗಿವೆ. ಒಬ್ಬನನ್ನು ಸ್ವಸ್ಥಪಡಿಸುವ ದೇವರ ಬಲವನ್ನು ಎರಡೂ ನೇರಡಿದವು. ಯೇನುವಿನ ಗುರುತಿಸುವಿಕೆಯ ತ್ವರ್ತೆಯೊಂದಿಗೆ ಹೊಲಿಸಿದ್ದು ಎರಡೂ ಒತ್ತಾಯಿಸಿದವು. ಅವುಗಳ ಹಲಸ್ತಿತಿಗಳು, ಅನೇಕ ಲೀಟಿಯಲ್ಲ, ಒಂದೇ ಲೀಟಿಯಲ್ಲ ಇವೆ; ಅದಾಗ್ಯಾ ಅವುಗಳ ತೀರ್ಮಾನಗಳ ನಂತರಾಂವಾಗಿ ವಿರುದ್ಧವಾದಪ್ರಾಗಿವೆ. 4ನೇಯ ಅಥವಾಯದ “ನಾಜಕ ಕಾರ್ಯವು” ಅನ್ವಯಿಸಿದ್ದ ಬಾಲಕನ ತಂಡೆಯ ಹುದ್ದೆಯಳ್ಳಿ ನಂಜಕೆಯನ್ನು ಹುಟ್ಟಿಸಿತು. 5ನೇಯ ಅಥವಾಯದಳ್ಳಿಯ ಅಧ್ಯಾತ್ಮ ಕಾರ್ಯವು ಯೆಹೋದಿ ನಾಯಕರ ಹುದ್ದೆಯಳ್ಳಿ ಕಲಿಣಹಡಿಸಿತು.

ಈ ಕಥೆಯು ಒಂದು ಪುನಃ ಹೇಳಲ್ಪಡುವಾಗ, ಅದೇ ಎರಡು ತ್ವರಿತಿಯಿಗಳು ಅವುಗಳನ್ನು ಕೇಳುವವರಲ್ಲ ಅನುಭವಿಸಲ್ಪಟ್ಟಿದೆ. ಈ ವಾಕ್ಯಭಾಗಗಳಲ್ಲ ದಾಳಲೆಯಾದದ್ದರ ಕಾರಣಿಂದ ಕೆಲವರು ಆಳಕಾದ ವಿಶ್ವಾಸಕ್ಕೆ ನಾನಿಸಲ್ಪಟ್ಟಿರು, ಇತರರು ಅದೇ ಮಾತುಗಳನ್ನು ಕೇಳಿದರು ಆದರೆ ದೇವಲಿಂದ ದೂರ ಹೊಳೆನುವರು, ಪುನಃ ಸುವಾರ್ತೆಯನ್ನು ಬರೆಯುವುದಕ್ಕೆ ಯೋಜಿಸಿದ್ದಾರೆ ಅಂದಿಂದ ಕೇಳಿಕೆಯು ನಮ್ಮೆ ಜ್ಞಾಪಕಕ್ಕೆ ತರಲ್ಪಟ್ಟಿದೆ:

ಯೇನು ಇನ್ನು ಬೇರೆ ಎಷ್ಟೇ ನಾಜಕ ಕಾರ್ಯಗಳನ್ನು ತನ್ನ ಶಿಕ್ಷರ ಮುಂದೆ ಮಾಡಿದನು. ಅವುಗಳ ಈ ಗ್ರಂಥದಲ್ಲಿ ಬರೆದಿರುವದಿಲ್ಲ ಆದರೆ ಯೇನು ದೇಹ ತುಮ್ಹಾರಾದ ತೀಳ್ಳಿನೆಂದು ನಿಷ್ಠೆ ನಂಬಿವಂತೆಯೂ, ನೆಂಜ ಅಕನ ಹೆನಿನ ಮಿಲಕ ವಾಗಿ ಜಿಂಟನ್ನು ಪಡೆದ ಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ (20:30, 31).

ನಿಂದು ಅಲನುತ್ತಿರುವಿಯೋ? ನಿಂದು ಗಮನಿಸುತ್ತಿರುವಿಯೋ? ನಿಂದು ಹುಡುಕುತ್ತಿರುವಿಯೋ? ನಿಂದು ಹುದ್ದೆಯವು ತೆರೆದಿದೆಯೋ? ಈ ವಾಕ್ಯಭಾಗವು ಒಂದು ಯಾವ ಕಡೆಗೆ ನಿಂದು ಜಾನುವಂತೆ ಮಾಡಿದೆ?

ಉಪ್ಪಣಿಗಳು

¹Gerard Sloyan, *John, Interpretation: A Bible Commentary for Teaching and Preaching* (Atlanta, Ga.: John Knox Press, 1988), 78. ²ಬೇಸ್ವರ್ಥಾ ಇಲ್ಲವೇ ಬೇತ್ನಾಯಿದಾ ಎಂದು ಕರೆಯಲ್ಪಡುತ್ತದೆ. ³ಬಿಂಬಿಜನಕಾಂಡ 20:8-11; ಧಿಂಬಿಜನಕಾಂಡ 5:12-15.

⁴M. Shabb. 7:2.